

ಅಲೂರು ಗ್ರಾಮದ ದೇವಾಲಯಗಳು- ಒಂದು ಅವಲೋಕನ

ಡಾ.ಮೋಹನ್.ಎಚ್.ಎಂ.

ಡಾ.ಮೋಹನ್.ಎಚ್.ಎಂ.
ಎಂ 12, ಹತ್ತನೇ ಅಡ್ಡರಸ್ಟೆ,
ಜೀಸಿಇ ಕಾಲೇಜು
ಮುಂಬಾಗ,ಮಾನಸಗಂಗೋಳಿ,
ಮೈಸೂರು-೦೬

ಅರಿಕುತ್ತಾರೆ ಎಂದೇ ಪ್ರಸಿದ್ಧಿಯನ್ನು ಹೊಂದಿದ್ದ ಭಾಮರಾಜನಗರವು ಸ್ನೇಹಿತ್ಯಕರ್ಮಾಗಿ ಸಂಪರ್ಧಿತವಾದ ಮತ್ತು ಬಿತ್ತಿಹಾಸಿಕವಾಗಿ,ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ದೃಷ್ಟಿಯಿಂದ ಕ್ರಾಂತಿಕವನ್ನಾಗಿ ಪ್ರಾಚೀನ ಅರಸು ಮನೆತನಗಳಾದ ಗಂಗರು, ಜೋಳರು, ಹೊಯ್ಯಳರು, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರು ಈ ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸಿದ್ದಾರೆ. ಈ ರಾಜಮನೆತನಗಳು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹೆಚ್ಚಿನ ಪ್ರೌಢತ್ವಾಕ್ಷರ ನಿಂದಿ ದೇವಾಲಯಗಳನ್ನು ನಿರ್ಮಿಸುವುದರ ಜೊತೆಗೆ ಶಾಸನಗಳನ್ನು ಹಾಕಿಸಿದ್ದಾರೆ. ಈ ಭಾಮರಾಜನಗರ ತಾಲೂಕಿನ ಬಿತ್ತಿಹಾಸಿಕ ಗ್ರಾಮವೇ ಅಲೂರು. ಈ ಗ್ರಾಮದಲ್ಲಿ ಜೋಳರ ವಾಸ್ತುಶೈಲಿಗೆ ಸೇರಿದ ದೇವಾಲಯಗಳಿವೆ. ಅವುಗಳೆಂದರೆ, ಅಕೇಣಾಂಶಿಕ, ದೇನೇಣಾಂಶಿಕ ಮತ್ತು ಈಜ್ಞಾನಿಕ ದೇವಾಲಯಗಳು. ಹಿಂಗಾಗಿ ಇವುಗಳ ಅಧ್ಯಾಯದ ದೃಷ್ಟಿಯಿಂದ ರಚಿತವಾದ ಕಿರು ಲೇಖನ ಇದಾಗಿದ್ದು ಅವುಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ..

ಅಕೇಣಾಂಶಿಕ ದೇವಾಲಯ

ಈ ಉಂಗಡಿನ ದಕ್ಷಿಣಕ್ಕೆ ಇರುವ ಒಂದು ತೆಂಗಿನ ತೊಳಿಯಿಂದ ಮಧ್ಯದಲ್ಲಿರುವ ದೇವಾಲಯವನ್ನು ಅಕೇಣಾಂಶಿಕ ದೇವಾಲಯವೆಂದು ಕರೆಯುತ್ತಾರೆ. ಅಕೇಣಾಂಶಿಕ ದೇವಾಲಯ ಬಹುಶಃ ಕ್ರಿ.ಶ.10ನೇ ಶತಮಾನದ ಆದಿಭಾಗದಲ್ಲಿ ನಿರ್ಮಾಣವಾಗಿದೆ ಎಂದು ತೊಳೆಯಲಾಗಿದೆ. ಈ ದೇವಾಲಯವು ಗಂಗಾನದ್ವಾರೆ, ಶುಕ್ರನಾನ, ನವರಂಗವನ್ನು ಹೊಂದಿದೆ. ಮುಂಭಾಗದಲ್ಲಿ ನಂದಿಮಂಟಪವನ್ನು ಸಹ ಹೊಂದಿದೆ.

ಇಲ್ಲಯ ಅಧಿಷ್ಠಾನವು ಹಾದಬಂಧ ಅಧಿಷ್ಠಾನವಾಗಿದ್ದು, ಜಗತ್, ತ್ರಿಪಟ್ಟ ಕುಮುದ, ಗಳ, ಹಾದವನು ಹೊಂದಿರುವ ಗಳ ಮತ್ತು ಪಟ್ಟಕೆಯನ್ನು ಹೊಂದಿದೆ. ಮೊದಲಗೆ ಗೊಡೆಗಳು ಇಟ್ಟಗೆಯದಾಗಿರಬೇಕು. ಈಗ ಸಂಪೂರ್ಣವಾಗಿ ಜೀಎಪೋರ್ಚಾರವಾಗಿದೆ. ದೇವಾಲಯದ ಒಳಗೆ ನವರಂಗದ ಕಂಬಗಳು ರುದ್ರಕಾಂತ ಕಂಬಗಳಾಗಿದ್ದು, ಇವುಗಳಲ್ಲಿ ಮೂರು ಕಂಬಗಳು ಶೀಲ್ಪಗಳನ್ನು ಹೊಂದಿದ್ದು, ಒಂದು ಕಂಬದಲ್ಲಿ ಯಾವುದೇ ರೀತಿಯ ಕೆತ್ತನೆ ಇಲ್ಲ. ನವರಂಗದಲ್ಲಿ ಒಳಗೆ ಬಲಗಡೆ ವಿಷ್ಣುವಿನ ಶೀಲ್ಪವನ್ನು ಏಕಗಡೆಗೆ ದುಗಾ ಶೀಲ್ಪವನ್ನು ಬಲಗೊಂಡೆಗೆ ಹೊಂದಿಕೊಂಡಂತೆ ಶಿವನ ಶೀಲ್ಪವೂ ಇದೆ. ನವರಂಗದ ಭುವನೇಶ್ವರಿಯಲ್ಲ ಕುಳತ ಭಂಗಿಯಲ್ಲ ವಾಹನಗಳ ಮೇಲೆ ಅಷ್ಟದಿಕ್ಕಾಲಕರ ಮಧ್ಯದಲ್ಲಿ ನಟರಾಜನ ಶೀಲ್ಪವಿದೆ. ಇಂತಹ ಶೀಲ್ಪಗಳು ಜಾಮರಾಜನಗರ ತಾಲ್ಲೂಕಿನ ನರಸಮಂಗಲ, ಹೊಂಗನೂರಿನಲ್ಲ ಕಂಡುಬರುತ್ತದೆ. ಇದು ಉಬ್ಬ ಕೆತ್ತನೆಯಾಗಿದ್ದು, ಶಿವನ ಎಂಟು ಕೈಗಳನ್ನು ಹೊಂದಿದ್ದು, ವಿಸ್ತೃಯ ಹಸ್ತ, ಡಮರು, ತ್ರಿಶೂಲ, ಬೆಂಕ, ಸಹೆ ಮತ್ತು ಲಂಬ ಹಸ್ತವನ್ನು ಹೊಂದಿದ್ದಾನೆ.

ಈ ದೇವಾಲಯವು ವಾಸ್ತು ಕೃತಿಗಿಂತ ಶೀಲ್ಪಗಳಲ್ಲಿ ಪ್ರಮುಖವಾಗಿದೆ. ಇಲ್ಲಯ ಬಾಗಿಲುವಾಡ ಮತ್ತು ಭುವನೇಶ್ವರಿಗಳು ಮೇಲೆ ತಿಳಿಸಿರುವಂತೆ ಉತ್ತಮವಾಗಿದೆ. ಕಂಬಗಳು, ನಂದಿಮಂಟಪದ ನಾಲ್ಕು ಕಂಬಗಳು ಹಾಗೂ ವಲಭಯ ಅರ್ತ್ಯಂತ ಸುಂದರವಾಗಿ ಅಲಂಕೃತವಾಗಿದೆ. ಸಾಮಾನ್ಯವಾಗಿ ಎಲ್ಲ ಕಂಬಗಳ ಹಿಂತಪು ಜೊಕಾಕಾರವಾಗಿದ್ದು ದಿಂಡು ವೃತ್ತಾಕಾರವಾಗಿದೆ. ಕೆಲವೊಂದು ಕಂಬಗಳ ದಿಂಡು ಮತ್ತು ಹಿಂತವೂ ನಹಕ ಕಥಾನಕ ಶೀಲ್ಪಗಳಂದ ಕೂಡಿದೆ. ಹಿಂತದ ಮೇಲೆ ಪದ್ಮಪಟ್ಟಿಕೆ ದಿಂಡಿನ ಮಧ್ಯ ಪದ್ಮಪಟ್ಟಿಕೆ, ಸುಂದರ ಬಳ್ಳ ಹಾಗೂ ಮಣಿಸರಗಳ ಅಲಂಕಾರಗಳು ಇನ್ನುಂದಿಗೆ ಅಲಂಕರಣಗಳಾಗಿವೆ. ಬೋಧಿಗೆ ದಿಂಬನಾಕೃತಿಯಲ್ಲಿದ್ದು, ಅದರ ಮೇಲೆ ತರಂಗಗಳು ಮತ್ತು ಮಧ್ಯದಲ್ಲಿ ಅಲಂಕಾರಿಕ ಪಟ್ಟಿಯುಳ್ಳ ಜಾಜುಹಿಂತಗಳವೆ. ದೇವಾಲಯದ ಅಧಿಷ್ಠಾನ ಮತ್ತು ನಂದಿ ಮಂಟಪ ಅಧಿಷ್ಠಾನಗಳು ಒಂದೇ ರೀತಿಯಲ್ಲವೇ. ಹೊರಭೂತಿಯು ಸರಳವಾಗಿರುವುದನ್ನು ಈ ಮೇಲೆಯೇ ತಿಳಿಸಲಾಗಿರುತ್ತದೆ. ಹಾಗೆಯೇ ಬಾಗಿಲುವಾಡದ ಏರಡೂ ಪಕ್ಷದಲ್ಲಿ ವಿವಿಧ ವಾರ್ಷಿಕಗಳನ್ನು ನುಡಿಸುತ್ತಿರುವ ಪುರುಷಾಕೃತಿಗಳನ್ನು ನಾಲ್ಕು ಹಂತಗಳಲ್ಲಿ ಕೆತ್ತಲಾಗಿದೆ. ವಾರ್ಷಿಕಾರರು, ಮೃದಂಗ, ವಿಂಣಿ, ತಮಿಟಿಗಳನ್ನು ಭಾರಿಸುತ್ತಿರುವಂತೆ ಕಡೆಯಲಾಗಿದೆ. ಒಂದು ಪಟ್ಟಕೆಯಲ್ಲಿ ಮೇಲೆ ಹಿಂತಲನಂತಹ ವಾರ್ಷಿಕಗಳನ್ನು ಮತ್ತು ರುದ್ರವಿಂಣಿಯಂತಹ ವಾರ್ಷಿಕಗಳನ್ನು ಬಾರಿಸುತ್ತಿರುವಂತೆ ಬಿಡಿಸಿದೆ. ಇವು ಕರಿಕಲ್ಲನ ಪಟ್ಟಕೆಗಳಾಗಿದೆ. ಈ ದೇವಾಲಯವನ್ನು ಕುರಿತು ಆರ್.ನರಸಿಂಹಚಾಯರವರು ರಾಜೀಂದ್ರ ಜೊಳಗನ ಯುದ್ಧದ ವಣಣನೆಗಳವು ಎಂದು ಗುರುತಿಸಿದ್ದಾರೆ.⁹ ಇದನ್ನು ಬ.ಕೆ. ಶೆಂಬರವರು ಗಂಗ, ರಾಷ್ಟ್ರಕೂಟರು, ಜೊಳಗರ ದೊರೆ ಮೊದಲನೆ ಪರಾಂತಕನೊಂದಿಗೆ ಶ್ರೀ.ಶ.೯೪೯-೫೦ ರಲ್ಲಿ ತೆಕ್ಕೊಂಲಂ ಎಂಬಲ್ಲಿ ನಡೆದ ಯುದ್ಧ ಸನಿವೇಶವೆಂದು ಗುರುತಿಸಿದ್ದಾರೆ.¹⁰ ಆ

ಕಾಲದಲ್ಲಿ ರಾಷ್ಟ್ರಕೂಟರ ಮೂರನೇ ಕೃಷ್ಣ ಮತ್ತು ಗಂಗರ ಎರಡನೇ ಬೂತುಗ ಇವರು ಈ ಯುದ್ಧದ ನೇತೃತ್ವ ವಹಿಸಿದರು ಎಂಬುದು ತಿಳಿದುರುವ ವಿಚಾರ. ಈ ಯುದ್ಧದಲ್ಲಿ ಜೋಳಕೆ ಸ್ವೇಂಕೆ ಸೋಲಾಯಿತು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನು ಈ ಯುದ್ಧದಲ್ಲಿ ಗಳಿಸಿದ ಯುದ್ಧಕ್ಕೆ ಪ್ರತಿಯಾಗಿ ಬೂತುಗನಿಗೆ ಬನವಾಸಿ ಹನ್ನರಡು ಸಾವಿರ ಮತ್ತು ಬೆಳ್ಳಲ ಮುನ್ಹಾರ ಇವುಗಳ ಭಾಗಗಳನ್ನು ನಿಂಡಿದನೆಂದು ತಿಳಿದುಬರುತ್ತದೆ. ಯುದ್ಧ ಸೆನಿಷ್ಯಾಲೇಶನ್ ವಿಷಯವೇನೇ ಇರಲ ಶೀಲ್ಪಕಲೆಯ ದೃಷ್ಟಿಯಿಂದ ಅದರಲ್ಲಿ ಕೆಥಾನಕ ಜಿತ್ತಗಳ ದೃಷ್ಟಿಯಿಂದ ಅಪೂರ್ವವಾದ ಘಟನಾವಳಿಗಳ ಜಿತ್ತಣ ಇದೆಂದು ಹೇಳಬಹುದು.

ಈ ದೇವಾಲಯದಲ್ಲಿ ಕಂಡುಬಂದಿರುವ ಜಿಡಿಶೀಲ್ಪಗಳು ಆಕರ್ಷಕವಾಗಿದೆ. ದೇವಸ್ಥಾನದ ಪ್ರಾಕಾರದಲ್ಲಿರುವ ಶೀಲ್ಪಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಂಡುಬರುವ ಶೀಲ್ಪಗಳಿಂದರೆ, ಸಮಭಂಗಿಯಲ್ಲಿ ಮಹಿಷನ ತಲೆ ಮೇಲೆ ನಿಂತಿರುವ ದುರ್ಗ ಹಾಗೂ ಕಾಳ ಅಷ್ಟಭುಜವನ್ನು ಹೊಂದಿದ್ದು, ಆಸನದ ಮೇಲೆ ಕುಳತು ರೌದ್ರಾವತಾರದಲ್ಲಿರುವ ಕಾಳ ಉಳದ ಶೀಲ್ಪಗಳ ಕೆತ್ತನೆಯ ವಿಧಕ್ಕಿಂತ ವಿಭಿನ್ನವಾಗಿದೆ. ಸೌಮ್ಯವದನೆಯಾಗಿ ಅಭಯ ಹಸ್ತದಲ್ಲಿ ಮತ್ತು ಕಬ್ಬಾವಲಂಜತ ಮುದ್ರೆಯಲ್ಲ ಶಂಬ ಮತ್ತು ಜಕ್ಕವನ್ನು ಪ್ರಯೋಗ ಮುದ್ರೆಯಲ್ಲಿ ಹಿಡಿದು ಆಕರ್ಷಕವಾದ ಮೈಮಾಟವನ್ನು ಹೊಂದಿ ನಿಂತಿದ್ದಾಗೆ ದುರ್ಗ, ದೇವಿಯು ಅಲಂಬೃತವಾದ ಜಿಕ್ಕ ಕಿರಿಣ, ಕಂಠಹಾರ, ಕೈಬಂಧ, ಅಂಗಡಗಳು ಸಿಂಹ ಮುಖವಿರುವ ಕಟಬಂಧ ಜಗಿಯಾದ ಮೊಳೆಕಾಳನವರೆಗೆ ಉಡುಗೆ ಹಾಗೂ ಸೊಂಟದಿಂದ ಇಂಬಿಡಿರುವ ಆಕರ್ಷಕವಾದ ಬಟ್ಟೆಯ ಕಟಬಂಧದ ಗುಜ್ಜಗಳು ದೇವಿಯನ್ನು ಆಕರ್ಷಕವಾಗಿ ಕಾಬುವಂತೆ ಮಾಡುತ್ತದೆ. ಮಹಿಷದ ಮುಖವನ್ನು ಸಾಂಕೇತಿಕವಾಗಿ ಇಲ್ಲ ತೋರಿಸಿದ್ದು, ಅದು ಕೂಡ ಆತ್ಮಂತ ಸ್ವೇಜವಾಗಿ ಮೂಡಿ ಬಂದಿದೆ. ಈ ಶೀಲ್ಪ ಜೋಳಕೆ ಕಾಲದ ಶೀಲ್ಪಗಳನ್ನು ಪ್ರತಿಲಕ್ಷಣದಲ್ಲಿ ಜಾಚುತ್ಪಡೆ ಹೊಂಬಿತ್ತದೆ. ಆದ್ದರಿಂದ ಇದು ಜೋಳಕೆ ಕಾಲದ್ದೇ ಎಂದು ಹೇಳಬಹುದು.

ಕಾಳಯ ಶೀಲ್ಪದಲ್ಲಿ ಅಷ್ಟು ಸ್ವೇಜವಲ್ಲದ ಕೆತ್ತನೆ ಕಾಳಬರುತ್ತದೆ. ಅಷ್ಟಭುಜವುಳ್ಳ ದೇವಿಯು ಹಲವಾರು ಆಯುಧಗಳನ್ನು ಹಿಡಿದುಕೊಂಡು ರುಂಡಮಾಲಾಧಾರಜಾಗಿ ಕುಳತಿದ್ದಾಗೆ. ಹೆಚ್ಚು ಆಕರ್ಷಕವಲ್ಲದ ಕೆತ್ತನೆ ಇದರದು ಎನ್ನಬಹುದು. ಆಷ್ಟಯವೆಂದರೆ ಈ ಶೀಲ್ಪದ ಮೂಲಕ್ಕಿಂತ ಎಂಬಂತೆ ನವರಂಗದ ಕಂಬವೊಂದರ ಮೇಲೆ ಕಾಳಯ ಉಬ್ಬ ಕೆತ್ತನೆ ಕಂಡುಬರುತ್ತದೆ. ಇದು ಇಲ್ಲಿನ ಒಂದು ವಿಶೇಷತೆ ಎನ್ನಬಹುದು. ನಂದಿಮಂಟಪದ ವಲಭ ಭಾಗದಲ್ಲಿ ಕೂಡ ಹಲವಾರು ಉತ್ತಮ ಉಬ್ಬಶೀಲ್ಪಗಳಿವೆ. ಇವುಗಳಲ್ಲಿ ನವಿಲನ ಮೇಲೆ ಕುಳತಿರುವ ಕುಮಾರ ವಾಹನಾರೂಢನಾದ ಅಷ್ಟದಿಕ್ಕಾಲಕರ ಶೀಲ್ಪಗಳು ಇಲ್ಲ ಕಂಡುಬಂದಿರುವುದು ದೇವಾಲಯದ ಸೊಬಗನ್ನು ಹೆಚ್ಚಿಸುತ್ತದೆ. ಅಕೇಣಶ್ವರ ದೇವಾಲಯದ ಬಗ್ಗೆ 1937, 1945 ಮತ್ತು 1946 ರ ಎಂ.ಎ.ಆರ್. ಗ್ರಂಥಗಳಲ್ಲಿ ಅನೇಕ ಉಲ್ಲೇಖವಿದ್ದರೂ, ಅಂದಿಗೂ ಇಂದಿಗೂ ಹಲವಾರು ವ್ಯಾತ್ಯಾಸಗಳನ್ನು

ಕಾಣಬಹುದಾಗಿದೆ. ಈ ದೇವಾಲಯದಲ್ಲಿ ಸಣ್ಣಸಣ್ಣ ಶೀಲ್ಪಗಳುಳ್ಳ ವಿಶೀಷಣ ರೀತಿಯ ಕಂಬಗಳನ್ನು ಹೊಂದಿರುವ ಅಪರೂಪದ ದೇವಾಲಯಗಳಲ್ಲಿ ಆಲೂರಿನ ಅಕೇರ್ಮಾಂಶರ ದೇವಾಲಯ ಸಹ ಒಂದಾಗಿದೆ. ಈ ರೀತಿಯ ಶೀಲ್ಪವಿರುವ ಕಂಬಗಳನ್ನು ಧರ್ಮಪುರಿಯ ಮಳ್ಳಕಾಜುಂ ದೇವಾಲಯದಲ್ಲಿನ ನವರಂಗದ ಕಂಬದಲ್ಲಿ ಕಾಣಬಹುದಾಗಿದೆ.

ಕೆಳಕ್ಕಿರ ದೇವಾಲಯ ಅಥವಾ ಶೀವಾಲಯ

ಕೆಳಕ್ಕಿರ ದೇವಾಲಯ ಇದು ಸಹ ಇಲ್ಲಿನ ಅಕೇರ್ಮಾಂಶರ ದೇವಾಲಯದಂತೆ ಪ್ರಾಯಶಃ ಒಂದು ಪ್ರಮುಖವಾದ ಸುಂದರ ದೇವಾಲಯವಾಗಿದ್ದಂತೆ ತೋರುತ್ತದೆ. ಆದರೆ ಇಂದು ವಿನಾಶದ ಅಂಚಿನಲ್ಲಿರುವ ಈ ದೇವಾಲಯ ಹಲವಾರು ಮೂಲ ವಾಸ್ತು ಭಾಗಗಳು ಉಳಿದುಕೊಂಡು ಬಂದಿದೆ. ಇದು ಆಯತಾಕಾರದ ತಳವಿನಾ೦ಸವುಳ್ಳ ಸರಳ ದೇವಾಲಯವಾಗಿದ್ದು, ಜಿಕ್ಕಿದಾದ ಗಭೇಗೃಹವನ್ನು ಹೊಂದಿದೆ. ನವರಂಗ ಮತ್ತು ಮಹಾಮಂಟಪಗಳು ಇದಕ್ಕೆ ಇದ್ದಂತೆ ತೋರುತ್ತದೆ. ಕಂಬಗಳು ಜೋಳ ಕಾಲದ ವಾಸ್ತುಮಾದರಿಯನ್ನು ಅನುಸರಿಸುತ್ತದೆ. ಗಭೇಗೃಹದ ಮೂಲೆಯಲ್ಲಿ ಉಳಿದುಕೊಂಡಿರುವ ಕಂಬವನ್ನು ಗಮನಿಸಿದರೆ ಇದೊಂದು ಸುಂದರವಾದ ದೇವಾಲಯವಾಗಿತ್ತೇಂಬುದರಲ್ಲಿ ಸಂಶಯವಿಲ್ಲ. ಜೌಕಾಕಾರದ ದಿಂಡಿನ ಮೇಲ್ಮೈಗಳ ಹೂದಾನಿಯಾಕಾರದಲ್ಲಿದೆ. ಇದರ ಮೇಲೆ ಬೋದಿಗೆ ಮತ್ತು ಅದರ ಮೇಲೆ ಜೋಳ ವಾಸ್ತು ಮಾದರಿಯ ಜಾಚುಪಿಲ್ಲಿಗಳು ಕಂಡುಬಂದಿದೆ. ಈ ಕಪೋಳತದ ಸ್ವಲ್ಪವೇ ಸ್ವಲ್ಪಭಾಗವು ಗಭೇಗೃಹದ ಹಿಂಭಾಗದ ಮೂಲೆಯ ಮೇಲೆ ಮಾತ್ರ ಉಳಿದುಕೊಂಡಿದೆ. ಇದರ ಮೇಲೆ ಅನ್ವಯವಾಗಿ ಕೂಡುಗಳ ಕೆತ್ತನೆಯನ್ನು ಕಾಣಬಹುದಾಗಿದೆ.

ದೇಸೇಶ್ವರ ದೇವಾಲಯ

ದೇಸೇಶ್ವರ ದೇವಾಲಯವು ಬಹುಶಃ ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ಏಕೆಂದರೆ ಇದು ಸಂಪೂರ್ಣವಾಗಿ ನಾಶವಾಗಿದ್ದು, ಅಲ್ಲಿಲ್ಲ ಅದರ ಅವಶೀಷಗಳು ಮಾತ್ರ ಕಂಡುಬಂದಿದ್ದು, ಈಗ ಜಳಂಘದ್ವಾರಗೊಂಡಿದೆ. ಗಂಗದೊರೆ ಎರಡನೇ ರಾಜಮಲ್ಲನ ಕಾಲದಲ್ಲಿ ಈ ದೇವಾಲಯವು ನಿರ್ಮಾಣವಾಗಿದ್ದು, ರಾಜೀಂದ್ರ ಜೋಳನ ಕಾಲದಲ್ಲಿ (ಕ್ರಿ.ಶ.1058-59) ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹಲವಾರು ದತ್ತಿಗಳನ್ನು ನೀಡಿರುವ ಉಲ್ಲೇಖಗಳು ಕಂಡುಬರುತ್ತವೆ. ಮುಖ್ಯದಿಂದ ಜೋಳನು

ತಿರುಮೂಲಸ್ಥಾನ ಉದಯರ್ ದೇವರಿಗೆ ಅಂದರೆ ಮೂಲಸ್ಥಾನೇಶ್ವರ ಶಿವನಿಗೆ ದತ್ತಿಗಳನ್ನು ಸೀಡಿದ ವಿವರಗಳು ಕಂಡುಬರುತ್ತದೆ. ಸರಜವಾದ ಗಭೇಗೃಹ, ಶುಕನಾನ ಮತ್ತು ನವರಂಗ ಹಾಗೂ ಮುಲಮಂಟಪವನ್ನು ಹೊಂದಿದ ಈ ದೇವಸ್ಥಾನ ಸಂಪೂರ್ಣವಾಗಿ ನಾಶವಾಗಿದ್ದು, ಅದೇ ಸ್ಥಳದಲ್ಲಿ ಹೊಸದಾಗಿ ಕಲ್ಲು ದಿಂಡಿನಿಂದ ದೇವಸ್ಥಾನ ನಿರ್ಮಾಣವಾಗಿದೆ. ಹಿಂಗಾರಿ ಇದನ್ನು ಕುರಿತಂತೆ ಹೆಚ್ಚಾದ ವಿವರಣೆ ಸಾಧ್ಯವಿಲ್ಲ. ದೇವಾಲಯದ ಮುಂದೆ ಜಡಿರುವ ಅಷ್ಟಮುಳ ಕಂಬಗಳು, ಪಲಗೈ ಅಭ್ಯಾಸನೋಗಳು ಒಂದು ಮಂಟಪದಲ್ಲಿ ನಿಲ್ಲಿಸಿರುವ ವಿವಿಧ ಮುಲಗಳ ವೃತ್ತಾಕಾರದ ದಿಂಡುಗಳುಳ್ಳ ಕಂಬಗಳು ಕುಂಭದಂತಿರುವ ಮೇಲಭಾಗ ಹಾಗೂ ಕಂಬದ ದಿಂಡಿನಲ್ಲಿ ಅಷ್ಟ ಮುಳ ಪಟ್ಟಿಯಲ್ಲ ಕಂಡುಬರುವ ವಿವಿಧ ಕೆತ್ತನೆಗಳು ಈ ದೇವಸ್ಥಾನದ ಪ್ರಾಜೀನತೆಯನ್ನು ಮತ್ತು ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇವುಗಳು ಗಂಗ-ಜೋಳ ಮಿಶ್ರಣ ಶೈಲಿಯಲ್ಲ ಕಂಡುಬರುವ ಶಿಲ್ಪಗಳಿನ್ನುವುದರಲ್ಲ ಯಾವುದೇ ರೀತಿಯ ಸಂದರ್ಭವಿಲ್ಲ. ಆಲೂರಿನಲ್ಲ ಕಂಡುಬರುವ ಈ ದೇವಾಲಯಗಳಿಲ್ಲವೂ ಶೈವ ದೇವಾಲಯಗಳೇ ಆಗಿವೆ. ಆದರೆ ಇವುಗಳು ನಿರ್ಮಾಣವಾದ ಕಾಲದ ಬಗ್ಗೆ ವಿದ್ವಾಂಸರಲ್ಲ ಒಮ್ಮೆತವಿಲ್ಲ. ಆದರೆ ಶಾಸನಗಳ ಹಿನ್ನೆಲೆಯನ್ನು ಗಮನಿಸಿದರೆ, ಮೂಲತಃ ತಲಕಾಡಿನ ಗಂಗರ ಕಾಲದಲ್ಲಿ ದೇವಾಲಯಗಳು ಪ್ರಾರಂಭವಾಗಿ ತದನಂತರ ಕಾಲದಲ್ಲಿ ಬಹುಶಃ ಜೋಳರು ಇಲ್ಲ ಅಥಿಕಾರದ ಚುಕ್ಕಾಣಿ ಹಿಡಿದ ಮೇಲೆ ಕೊನೆಯ ಹಂತದ ಕೆಲಸಗಳು ಆಗಿರಬಹುದು. ಅಂದರೆ ಗಂಗರ ಕಾಲದ ವಾಸ್ತು ಕಲೆಯನ್ನು ಜೋಳರು ಇಲ್ಲ ಮುಂದುವರೆಸಿಕೊಂಡು ಹೊಂದರೆಂದು ತಿಳಿಯಬಹುದಾಗಿದೆ.

ಆಧಾರ ಗ್ರಂಥಗಳು:

1. ಎಪಿಗ್ರಾಫಿಯ ಕನಾಡಕ, ಸಂಪುಟ-04, 1975, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು
2. ಹಯವದನ ರಾವ್.ಸಿ., ಮೈಸೂರು ಗ್ರಾಂಸೆಟಿಯರ್, ಸಂಪುಟ-5, ಬೆಂಗಳೂರು, 1930
3. ಅನಂತರಂಗಚಾರ್, ಎನ್.ಎನ್., ಕನಾಡಕದ ವಾಸ್ತುಶಿಲ್ಪ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1972.
4. ಅನಂತರಂಗಚಾರ್, ಎನ್.ಎನ್., ಭಾರತೀಯ ದೇವಾಲಯಗಳು ಮತ್ತು ಸಂಸ್ಕೃತಿ, ಸ್ವಜ್ಞಂಗಂ ಪ್ರಕಾಶನ, ಸರಸ್ವತಿಪುರಂ, ಮೈಸೂರು, 1984

Indian Journal of History and Archaeology

ISSN (E):2582-225X, VOL-2, ISSUE -2, JULY-AUGUEST, 2020, 12-17

5. ಅಪಣ,ಕೂ.ನ್., ದೇವಾಲಯ ವಾಸ್ತುಶಿಲ್ಪ ಪರಿಜಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 1999.
6. ಕನಾಂಡಕ ಪರಿಂಪರೆ, ಸಂಪುಟ-1, ಕನ್ನಡ ಮತ್ತು ಸಂಸ್ಕೃತಿ ಇಲಾಹಿ, ಬೆಂಗಳೂರು, 1992.
7. ಕೃಷ್ಣರಾವ್, ಎಂ.ಎಚ್.ನಾಡಿನ ಜರಿತ್ತಿ, ಕನಾಂಡಕದ ಕಲೆ, ಬೆಂಗಳೂರು, 1976.
8. ಗೋಪಾಲ,ಬಾ.ರಾ., ಕನಾಂಡಕದ ಕಲೆಗಳು- ವಾಸ್ತು, ಸಂಪುಟ-4, ಕನ್ನಡ ನಾಹಿತ್ಯ ಪರಿಷತ್ತು, ಬೆಂಗಳೂರು, 1992.
9. ಮಲಯೂರು ಗುರುಸ್ಥಾಮಿ, ಹೊನ್ನುಹೊಕೆ ಸ್ಕೂಲ್ (ನಂ) 2007, ಜಾಮರಾಜನಗರ ಜಿಲ್ಲೆಯ ಪ್ರಥಮ ಕನ್ನಡ ನಾಹಿತ್ಯ ಸಮೈಳಣ